

ಹಣ ವಸೂಲು ಮಾಡುವುದು ಸಾಧ್ಯವೇ ಎಂದು ಹುಬ್ಬೇರಿಸಿದ್ದರು. ಅದು ಸಾಧ್ಯ ಎನ್ನುವುದನ್ನು ಅವರು ಮಾಡಿ ತೋರಿಸಿದರು.

ಜನಾರ್ದನ ರೆಡ್ಡಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಮಧು ಅವರು ತಮ್ಮ ಸ್ವಯಂ ನಿವೃತ್ತಿ ತೆಗೆದುಕೊಂಡರು. ಖುದ್ದು ಜನಾರ್ದನ ರೆಡ್ಡಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರಿಗೆ ಖಾಲಿ ಚೆಕ್ ನೀಡಿ, ಎಷ್ಟು ಹಣ ಬೇಕೋ ಅಷ್ಟನ್ನು ಬರೆದುಕೊಳ್ಳುವಂತೆ ಸೂಚಿಸಿದ್ದರೆಂದು ಅವರೇ ಹೇಳಿಕೊಂಡರು. ಆದರೆ, ಆ ಆಮಿಷಕ್ಕೆ ಮಣಿಯದೆ, ಹಡಬೆ ದುಡ್ಡಿನ ಹಂಗಿಲ್ಲದೆ ಶಾಂತಿಯಿಂದ ಬದುಕಬೇಕೆಂದು ತಾವು ಬಯಸಿದ್ದಾಗಿ ಮಧು ಹೇಳಿದ್ದರು. ಅಂತಹ ಅಧಿಕಾರಿಗಳು ಕೂಡ ನಮ್ಮ ನಡುವೆ ಇದ್ದಾರೆ.

ಗುಟ್ಟಹಳ್ಳಿಯಲ್ಲಿ ಒಬ್ಬರು ಪಂಚರ್ ಇದ್ದಾರೆ. ಅವರು ಸಿನಿಮಾ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವವರ ವೈಕಿ. ದೊಡ್ಡ ದೊಡ್ಡ ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಅವರಲ್ಲಿ ಲಂಚದ ಹಣವನ್ನು ಇಡುತ್ತಾರೆ. ಬೆಟ್ಟಿಂಗ್ ಸೇರಿದಂತೆ ಹಲವು ಬಗೆಯ ದಂಧೆಯಲ್ಲಿ ತೊಡಗಿರುವ ವ್ಯಕ್ತಿ ಆ ಪಂಚರ್. ಅಧಿಕಾರಿಗಳ ವಲಯದಲ್ಲಿ ಎಷ್ಟೋ ಜನರಿಗೆ ಆತ ಯಾರೆಂಬುದು ಚೆನ್ನಾಗಿ ಗೊತ್ತಿದೆ.

ನನಗೆ ಪರಿಚಯದ ಒಬ್ಬರು ಐಪಿಎಸ್, ಅಧಿಕಾರಿಗಳ ಕ್ವಾರ್ಟರ್ಸ್‌ನಲ್ಲಿ ಉಳಿದುಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಮಕ್ಕಳು ಅಲ್ಲಿ ಇದ್ದರೆ ಕೆಟ್ಟ ವರ್ತನೆಯನ್ನೇ ಕಲಿಯಬಹುದು ಎನ್ನುವ ಆತಂಕ ಅವರ ಆ ನಿರ್ಧಾರಕ್ಕೆ ಕಾರಣವಾಗಿತ್ತು.

ಮಕ್ಕಳು, ಮದ್ಯದ ಅಮಲಿನಲ್ಲಿ ಇರುವವರು ಹಾಗೂ ಎಲ್ಲವನ್ನೂ ಕಳೆದುಕೊಂಡು ಹುಚ್ಚರಾಗುವವರು ಪ್ರಾಮಾಣಿಕರಾಗಿ ಇರುತ್ತಾರೆ. ಅವರಲ್ಲಿ ತಟವಟ ಇರುವುದಿಲ್ಲ ಎನ್ನುವ ಮಾತಿದೆ. ನೋಣವು ಯಾವಾಗಲೂ ಗಾಯ ಕೀತ ಸ್ಥಳದ ಮೇಲೆಯೇ ಕೂರುತ್ತದೆ ಎನ್ನುತ್ತಾರೆಲ್ಲ; ಭ್ರಷ್ಟತೆಯ ಅಮಲಿನಲ್ಲಿ ಇರುವವರ ಮನಸ್ಸಿತಿ ಹಾಗೆಯೇ ಇರುತ್ತದೆ.

ಹಿಂಸೆಯಲ್ಲಿಯೇ ಯಾಕೆ ಈ ರೀತಿಯ ಪ್ರಸಂಗಗಳು ಪರ್ಯವಸಾನಗೊಳ್ಳುತ್ತಿವೆ ಎನ್ನುವ ಮತ್ತೊಂದು ಪ್ರಶ್ನೆಯೂ ಮುಖ್ಯವಾಗುತ್ತದೆ. ಇದನ್ನು ಮನೋವಿಜ್ಞಾನದ ಪರಿಭಾಷೆಯಲ್ಲಿ 'ಕಾಂಗ್ರೆಟ್' ಬಿಹೇವಿಯರ್ ಥಿಯರಿ' ಎನ್ನುತ್ತೇವೆ. ಅಂದರೆ, ಯಾರು ಏನು ಹೇಳಿದರೂ ಸ್ವೀಕರಿಸುವ ಮನಸ್ಸಿತಿ ಈ ವರ್ತನೆ ಇರುವವರಲ್ಲಿ ಕಾಣುವುದಿಲ್ಲ. ಒಂದೇ ಗ್ರಾಫ್‌ನಲ್ಲಿ ಬದುಕುತ್ತಿರುತ್ತಾರೆ. ಅಸೂಕ್ಷ್ಮವಾಗುತ್ತಾ ಹೋಗುತ್ತಾರೆ.

ಹಿಂಸೆಯು ಬೇರೆ ಬೇರೆ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಮನುಷ್ಯನನ್ನು ಹೊರತುಪಡಿಸಿ ಬೇರೆ ಯಾವ ಪ್ರಾಣಿಯೂ ಏನೋದಕ್ಕಾಗಿ ಕೊಲ್ಲುವುದಿಲ್ಲ. 'Man is the only animal who kills for pleasure' ಎಂಬ ನುಡಿಗಟ್ಟು ಇರುವುದು ಇದೇ ಕಾರಣಕ್ಕೆ. ಸಿನಿಮಾದಲ್ಲಿ ಮನರಂಜನೆಯ ಹೆಸರಿನಲ್ಲಿ ಎಲ್ಲಿಯೂ ನಡೆಯದೆ ಇರಬಹುದಾದ ಹಿಂಸೆಯನ್ನು, ಹೊಡೆದಾಟವನ್ನು ತೋರಿಸುತ್ತೇವೆ. ಅದು ಅಸಾಧ್ಯ ಅಥವಾ ಅಂಥದೊಂದು ನಡೆಯಲೇಕೂಡದು ಎನ್ನುವ ಪ್ರಜ್ಞೆಯನ್ನು ಬಿಟ್ಟು ಈ ರೀತಿಯ ಸೃಷ್ಟಿಯ ನಡೆಯುತ್ತದೆ. ಎಲ್ಲವೂ ಈಗ ಚಮತ್ಕಾರವಾಗಿಬಿಟ್ಟಿದೆ. ಸ್ವಾಮೀಜಿ ಕಡಲತೀರದಲ್ಲಿ ಓಡಾಡಿದರೆ ತಕರಾರು ಮಾಡುತ್ತೇವೆ. ಅದೇ ಸ್ವಾಮೀಜಿಯ ಬಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ಪಾಠ ಹೇಳಿಸುತ್ತೇವೆ. ಮಕ್ಕಳು ಹುಟ್ಟುವ ಕ್ರಿಯೆಯೂ ಭವದ ಭಾಗ. ಸ್ವಾಮೀಜಿ ಆ ವಿಷಯದಲ್ಲಿ ಪರಿತ್ಯಕ್ತ. ಆದರೂ ಆಶೀರ್ವಾದಕ್ಕೆ ಅವರೇ ಬೇಕು. ಬಾಲಸನ್ಯಾಸಿ ಮಾಡುತ್ತೇವೆ. ಅವನ ಕಾಲಿಗೂ ಎರಗುತ್ತೇವೆ. ಈ ಕಾಲದಲ್ಲೂ ಘಟಶ್ರಾದ್ಧ ಮಾಡಿಕೊಂಡವರ ಪರಿಚಯ ನನಗಿದೆ. ಇವೆಲ್ಲವೂ ಹಿಂಸಾಬಿಮೋದದ ಬೇರೆ ಬೇರೆ ರೂಪಗಳು.

ಭೌತಿಕ ಹಿಂಸೆಯು ಒಂದು ಭಾಷೆ. ಮೂರೇ ಜನರ ಕುಟುಂಬದವರು ನಾಲ್ಕು ಅಂತಸ್ತಿನ ಮನೆ ಕಟ್ಟಿಸಿಕೊಳ್ಳುತ್ತಾರೆ. ಅದಕ್ಕೊಂದು ಲಿಫ್ಟ್ ಹಾಕಿಸುತ್ತಾರೆ. ಮನೆಯೊಳಗಿದ್ದೂ ಮೊಬೈಲ್‌ನಲ್ಲಿ ಮಾತನಾಡುತ್ತಾರೆ.

ಶಿಕ್ಷಣ, ಉದ್ಯೋಗ, ವ್ಯಕ್ತಿತ್ವ ವಿಕಸನ, ಇವೆಲ್ಲವೂ ಒಂದಕ್ಕೊಂದು

ಆಧುನಿಕರಣದ ಫಲಗಳು...

ಜಗತ್ತಿನಲ್ಲಿ ಕ್ರೈಯಂ, ಹಿಂಸೆ ಹಾಗೂ ಅಪರಾಧಗಳು ಹೆಚ್ಚಾಗಲು ಆಧುನಿಕರಣ ಕೂಡ ಒಂದು ಕಾರಣ. ಸೌಲಭ್ಯಗಳು ಹೆಚ್ಚಾಗುತ್ತಿದ್ದಂತೆ, ಸುಲಭಕ್ಕೆ ಎಲ್ಲವೂ ಸಿಗಲು ಆರಂಭವಾಗುತ್ತಿದ್ದಂತೆ ಜನರಲ್ಲಿ ತಾಳ್ಮೆ ಕಡಿಮೆಯಾಗುತ್ತಿದೆ. ಹಣದ ಬೇಡಿಕೆಯೇ ಮುಂದಾಗಿ ಭಾವನಾತ್ಮಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಟೀವಿಯಲ್ಲಿ ಒಂದು ಜಾಹೀರಾತನ್ನೂ ನೋಡದಷ್ಟು ತಾಳ್ಮೆಯಿಲ್ಲದೆ ಚಾನಲ್ ಬದಲಿಸುವ ನಮ್ಮಲ್ಲಿ 'ಇಂಪಲ್ಸಿವ್' ಹೆಚ್ಚಾಗಿದೆ. ಏನನ್ನೂ ಸಹಿಸಿಕೊಳ್ಳಲು ಆಗದಂತೆ ನಮ್ಮ ಮನಸ್ಸನ್ನು ನಾವೇ ಪ್ರಚೋದಿಸಿಕೊಳ್ಳುತ್ತಿದ್ದೇವೆ.

ನಮ್ಮ ಹಿರಿಯರ ಕಾಲದಲ್ಲಿ, ದೂರದ ಸಂಬಂಧಗಳಲ್ಲೆಲ್ಲ ಅನವಶ್ಯಕ ಮಾತುಗಳು ಇರುತ್ತಿರಲಿಲ್ಲ. ಪತ್ರ ಬರೆಯುತ್ತಿದ್ದರು. ಜಾಗ ಕಡಿಮೆಯಿದ್ದರಿಂದ ಪಾಪಿಟಿವ್ ವಿಷಯಗಳನ್ನೇ ಹೆಚ್ಚು ಬರೆಯುತ್ತಿದ್ದರು. ಈಗ ಈ ಅಂತರ ಕಡಿಮೆಯಾಗಿದೆ. ಯಾರು ಯಾವಾಗ ಬೇಕಾದರೂ ಎಷ್ಟು ಹೊತ್ತು ಬೇಕಾದರೂ ಮಾತಾಡಬಲ್ಲ ಅವಕಾಶವಿದೆ. ಆದರೆ ಹಿತಕರವಲ್ಲದ ಸಂವಹನ ಹೆಚ್ಚಾಗಿದೆ. ಗಂಡ ಹೆಂಡತಿ ಆಗಿರಲಿ, ಪೋಷಕರು-ಮಕ್ಕಳೇ ಆಗಿರಲಿ, ಸಂವಹನದಲ್ಲಿ ನೆಗೆಟಿವ್ ಮಾತುಕತೆಗೆ ಹೆಚ್ಚು ಅವಕಾಶ, ದಾರಿಗಳಿವೆ. ಇದರಿಂದ ಸಂಬಂಧದ ದೋಣಿಯ ತಳ ಬಿರುಕು ಬಿಡುವಂತಾಗುತ್ತದೆ.

ಆಧುನಿಕರಣ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಪ್ರಮಾಣವೇ ಹೆಚ್ಚು. ಪೋಷಕರು-ಮಕ್ಕಳ ನಡುವಣಾಗಲೀ, ದಾಂಪತ್ಯದಲ್ಲಾಗಲೀ, ಸ್ನೇಹದಲ್ಲಾಗಲೀ, ಯಾವುದೇ ಸಂಬಂಧದಲ್ಲಾಗಲೀ ಭಾವನಾತ್ಮಕತೆಯ ಪ್ರಮಾಣ ಇಳಿಮುಖವಾಗಿದೆ. ಒಬ್ಬರ ಜೊತೆಗೆ ಇರುವುದಕ್ಕಿಂತ ಬೇರೆ ಆಗುವುದು ಸುಲಭ ಆಗಿದೆ. ಎಲ್ಲದರಲ್ಲೂ ಆಯ್ಕೆಗಳನ್ನು ನೋಡುವ ಜಾಯಮಾನ ಇದಾಗಿದೆ. ಈ ಮನೋಭಾವ ಸಂಬಂಧಕ್ಕೂ ಹೊರತಲ್ಲ. ಈಚೆಗೆ 'ಸೆಫ್ಟಿವಲ್ ಗ್ರಾಟಿಫಿಕೇಷನ್' ಕೂಡ ಸುಲಭ. ಯಾವುದೇ ಕಟ್ಟುಪಾಡುಗಳಿಲ್ಲದ ಜೀವನ ಎಮೋಷನ್‌ಗಳನ್ನು ಅತಿ ಬೇಗ ಕಳೆದುಕೊಳ್ಳಲು ಕಾರಣ ಎಂದರೆ ತಪ್ಪಿಲ್ಲ. ಭಾವನೆಗಳೇ ಇಲ್ಲ ಎಂದ ಮೇಲೆ ಅಲ್ಲಿ ಬದ್ಧತೆಯೂ ಇರುವುದಿಲ್ಲ. ಹೀಗಿದ್ದಾಗ ಸಂಬಂಧಗಳ ಎಳೆಗಳು ಸಡಿಲಗೊಳ್ಳುವುದು ಕೂಡ ಸರಳವೇ ಆಗಿದೆ. ಬೇರಲ್ಲವನ್ನು ಹಿಂದೆ ಸರಿಸಿ ಹಣವೇ ಮುಂದೆ ಬಂದಿರುವಾಗ, ಎಲ್ಲವೂ ಸುಲಭವಾಗಿ ಸಿಗಬೇಕೆಂಬ ಹಂಬಲ ಏನೆಲ್ಲಾ ಅಪರಾಧಗಳನ್ನೂ ಮಾಡಿಸಬಲ್ಲದು. ಆ ಕ್ಷಣಕ್ಕೆ ತಾವು ಮಾಡುತ್ತಿರುವುದು ತಪ್ಪು ಅನ್ನಿಸದೇ ಇರಬಹುದು.

ಮತ್ತೂ ಒಂದು ಸಮಸ್ಯೆ ಎಂದರೆ, ತಮ್ಮ ವರ್ತನೆಗಳ ಬಗ್ಗೆ ಅರಿವಿದ್ದೂ, ಮಾನಸಿಕವಾಗಿ ತಾವು ಸಮತೋಲನ ಕಳೆದುಕೊಳ್ಳುತ್ತಿದ್ದೇವೆ ಎಂದು ತಿಳಿದಿದ್ದೂ ಎಷ್ಟೋ ಮಂದಿ ಅದನ್ನು ಒಪ್ಪಿಕೊಳ್ಳುವುದಿಲ್ಲ. ಇಂಥದೊಂದು ಸಮಸ್ಯೆಗೆ ಚಿಕಿತ್ಸೆ ಪಡೆಯದೇ ಇದ್ದರೆ ಮಾನಸಿಕ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಅನುಮಾನಗಳು ಹೆಚ್ಚಾಗುತ್ತಾ ಹೋಗುತ್ತವೆ. ಇದು ಕೂಡ ಒಂದು ಸಣ್ಣ ಸಮಸ್ಯೆಯ ಎಳೆ ಅಪರಾಧದ ಮಟ್ಟಕ್ಕೆ ಹೋಗಲು ಒಂದು ನೆಪವಾಗಬಲ್ಲದು.

ಆಗಲ್ಲ ತಂದೆತಾಯಿಗೆ ಶಿಕ್ಷಣ ಇಲ್ಲದಿದ್ದರೂ ಮಕ್ಕಳು ಡಾಕ್ಟರ್, ಎಂಜಿನಿಯರ್‌ಗಳು ಆಗಿರುತ್ತಿದ್ದರು. ಈಗಿನ ಕಾಲದಲ್ಲಿ ತಂದೆ ತಾಯಿ ಸುಶಿಕ್ಷಿತರಾಗಿದ್ದರೂ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ತಂತ್ರಜ್ಞಾನದ ದುರ್ಬಳಕೆಯೂ ಇದಕ್ಕೆ ಕಾರಣವೆನ್ನದಿರಲು ಸಾಧ್ಯವಿಲ್ಲ.

ಈಗ ಜೀವನಶೈಲಿಯೇ ಬದಲಾಗಿದೆ. ಇದರ ಪರಿಣಾಮ ನಮ್ಮ ದೇಹದಲ್ಲಿನ ಹಾರ್ಮೋನ್‌ಗಳ ಮೇಲಾಗುತ್ತಿದೆ. ಆಧುನಿಕರಣದಿಂದಾಗಿ ನಮ್ಮ ಜೀವನಶೈಲಿ ಬದಲಾಗಿ, ನಿಧ್ರೆ ಮಾಡುವ, ಊಟ ಮಾಡುವ ಪದ್ಧತಿಯಲ್ಲಿಯೂ ಬಹಳ ಬದಲಾವಣೆಯಾಗಿದೆ. ಪ್ರಕೃತಿಯ ನಿಯಮವನ್ನು ಮೀರಿ ನಡೆದರೆ ನಮ್ಮದು ಸಾಧ್ಯವೇ? ಈ ಜೀವನಶೈಲಿ ಸಮಸ್ಯೆಗಳು ಹಾರ್ಮೋನ್ ಅಸಮತೋಲನ ಉಂಟುಮಾಡುತ್ತದೆ. ಆಗ ತಾಳ್ಮೆ ಕಳೆದುಕೊಳ್ಳುವುದು, ಕೋಪ ಬರುವುದು, ಅಳುವುದು, ಮೂಢ್ ಆಫ್ ಆಗುವುದು ಎಲ್ಲವೂ ಆಗುತ್ತದೆ. ಇವೆಲ್ಲವೂ ಒಂದಕ್ಕೊಂದು ಸೇರುತ್ತಾ ಸಮಸ್ಯೆಗಳ ಬೆಟ್ಟವೇ ಸೃಷ್ಟಿಯಾಗಿರುತ್ತದೆ.

ಇದಕ್ಕೆ ಒಂದು ಪರಿಹಾರ, ನಮ್ಮ ಬೇರುಗಳಿಗೆ ಮರಳುವುದು. ಆಧುನಿಕತೆಯೊಂದಿಗೆ ನಮ್ಮ ಆಲೋಚನೆ, ಮೌಲ್ಯಗಳ ಹಳೆ ಬೇರುಗಳನ್ನೂ ಅವಲೋಕಿಸಿ ಅಳವಡಿಸಿಕೊಳ್ಳುವುದು.

ಡಾ. ಸಂಜಯ್, ಮನಶಾಸ್ತ್ರಜ್ಞ